



(6ನೇ ಪುಟದಿಂದ)

ಸ್ವಾಭಿಮಾನಿ ಗಿಡಗಳನ್ನು ಹಾಕಿದ್ದಾರೆ. ಗಿಡಗಳಲ್ಲಿ ಪುಟ್ಟ ಪುಟ್ಟ ಕಾಯಿಗಳು ಆಗಲೇ ಕಚ್ಚಿಕೊಂಡಿವೆ. ಮನೆಯಲ್ಲಿ ಅಡುಗೆ ಅಗತ್ಯಕ್ಕೆ ಬೇಕಾದ ಕರಿಬೇವು, ತುಳಸಿ, ದೊಡ್ಡಪತ್ರ, ಒಂದೆಲಗ, ಪುದಿನ, ಪಾಲಕ್, ವೀಳ್ಯದೆಲೆ ಮುಂತಾದವನ್ನು ಬೆಳೆಯುತ್ತಿದ್ದಾರೆ. ಅದರ ಜತೆಗೆ ಬದನೆ, ಬೀಟ್ ರೂಟ್, ಮೂಲಂಗಿ ಮುಂತಾದ ತರಕಾರಿಗಳೂ ಬೆಳೆದುನಿಂತಿವೆ. 'ಊಟಕ್ಕೆ ತರಕಾರಿ ಹುಡುಕಿಕೊಂಡು ಹೊರಗೆ ಹೋಗಬೇಕಿಲ್ಲ' ಎಂದು ನಗುತ್ತಾರೆ.

ದೇವರ ಪೂಜೆಗೆ ಮತ್ತು ತೋಟದ ಅಂದಕ್ಕೆ ನಾನಾ ಬಣ್ಣದ ಗುಲಾಬಿ, ದಾಸವಾಳ, ಬೋಗನ್ ವಿಲ್ಲ, ಕಣಗಿಲೆ, ಸೇವಂತಿಗೆ ಹೂವುಗಳು ಅರಳಿ ನಿಂತಿವೆ. ಒಂದು ಕಂಬದ ಮೇಲೆ ಕುಂಡದಲ್ಲಿ ಕೆಂಪನೆ ಕ್ಯಾಕ್ಟಸ್ ಹೂ ನಗುತ್ತಿದೆ.

ನಗರಜೀವನದ ಒತ್ತಡವನ್ನು ಸರಿದೂಗಿಸಿ, ಬದುಕನ್ನು ಸಹ್ಯವಾಗಿಸಲು ಹತ್ತಾರು ಹವ್ಯಾಸಗಳು ನೆರವಾಗುತ್ತವೆ. ದಯಾಕೀಶ್ವರಿ ಅವರು ತಮ್ಮ ಬ್ಯಾಂಕ್ ಕೆಲಸದ ಒತ್ತಡ ಮತ್ತು ಮನೆ ನಿರ್ವಹಣೆಯ ಮಧ್ಯೆಯೂ ತೋಟ ಬೆಳೆಸಿದ್ದು ಮೆಚ್ಚುಗೆಗೆ ಅರ್ಹ. ಪ್ರತಿದಿನ ಬೆಳಿಗ್ಗೆ ಒಂದು ತಾಸು ಗಿಡಗಳ ಆರೈಕೆಗೆ ಅವರು ಮೀಸಲಿಡುತ್ತಾರೆ. 'ಗಿಡಗಳ ಜೊತೆಗಿನ ಸಾಂಗತ್ಯ ನಮ್ಮ ಮನಸ್ಸನ್ನು ಸದಾ ಉಲ್ಲಸಿತವಾಗಿ ಇಡುತ್ತದೆ' ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ. ಅವರ ಹಸಿರುಪ್ರೀತಿ ಮಾನಸಿಕ ನೆಮ್ಮದಿಯನ್ನೂ ನೀಡುವುದರ ಜತೆಗೆ, ಅಡುಗೆ ಮನೆಯಲ್ಲಿ ಕೈಯಾರೆ ಬೆಳೆಸಿದ ತರಕಾರಿಗಳ ಸ್ವಾದ ನೋಡುವ ಮುಷಿಯನ್ನೂ ನೀಡುತ್ತಿದೆ.